



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 15 | 17 ಜುಲೈ 2024 | ಬುಧವಾರ | ಪುಟಗಳು : 8 | ಬೆಲೆ : 2/-

ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ : ಖಜೀನ್ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಸಾಧ್ಯತೆ

ನವದೆಹಲಿ : ಕೇಂದ್ರ ಸರ್ಕಾರ ಬ್ಯಾಂಕಿಂಗ್ ವಲಯದ ಸುಧಾರಣೆಗೆ ಮುಂದಾಗಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣಕ್ಕೆ ಸಿದ್ಧತೆ ನಡೆಸಿದೆ. ಜುಲೈ 22 ರಿಂದ ಆರಂಭವಾಗುವ ಖಜೀನ್ ಅಧಿವೇಶನದಲ್ಲಿ ಬ್ಯಾಂಕಿಂಗ್ ವಲಯದ ಸುಧಾರಣೆಗಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ಕ್ಕೆ ತಿದ್ದುಪಡಿ ಸಂಬಂಧ ಕೇಂದ್ರ ಸರ್ಕಾರ ಮಸೂದೆ ಮಂಡಿಸುವ ಸಾಧ್ಯತೆ ಇದೆ.

ಬ್ಯಾಂಕಿಂಗ್ ಕಂಪನಿಗಳ ಕಾಯ್ದೆ 1970, 1980ರ ಕಾಯ್ದೆಯ (ಸ್ವಾಧೀನ ಮತ್ತು ವರ್ಗಾವಣೆ) ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಈ ಎರಡು ಕಾಯ್ದೆಗಳ ಅಡಿಯಲ್ಲಿ ಬ್ಯಾಂಕುಗಳನ್ನು ಎರಡು ಹಂತದಲ್ಲಿ ರಾಷ್ಟ್ರೀಕರಣಗೊಳಿಸಲಾಗಿತ್ತು. ಬ್ಯಾಂಕುಗಳ ಖಾಸಗೀಕರಣಕ್ಕಾಗಿ ಈ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕಿದೆ. ಸಂಸತ್ತು ಈ ತಿದ್ದುಪಡಿಗೆ ಅನುಮೋದನೆ ನೀಡಿದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ತನ್ನ ಹೂಡಿಕೆಯನ್ನು ಸರ್ಕಾರ ಶೇಕಡ 51ಕ್ಕಿಂತ ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ, ಬ್ಯಾಂಕುಗಳ ಆಡಳಿತ ಸುಧಾರಣೆಯ ಜೊತೆಗೆ ಹೂಡಿಕೆದಾರರ ರಕ್ಷಣೆ ಹೆಚ್ಚಿಸಬಹುದು ಎನ್ನಲಾಗಿದೆ.

ತಿದ್ದುಪಡಿ ಮಾಡಬಹುದಾದ ಬ್ಯಾಂಕ್ ಕಾನೂನುಗಳು ಯಾವುವು?

ಬ್ಯಾಂಕಿಂಗ್ ಕಂಪನಿಗಳ (ಅಂಡರ್ ಟೇಕಿಂಗ್‌ಗಳ ಸ್ವಾಧೀನ ಮತ್ತು




ವರ್ಗಾವಣೆ) ಕಾಯಿದೆ, 1970 ಮತ್ತು ಬ್ಯಾಂಕಿಂಗ್ ಕಂಪನಿಗಳ (ಅಂಡರ್ ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ, 1980 ರಂತಹ ಇತರ ಕಾಯಿದೆಗಳಲ್ಲಿನ ತಿದ್ದುಪಡಿಗಳು ಸಹ ಸಂಭವಿಸಬಹುದು ಏಕೆಂದರೆ ಖಾಸಗೀಕರಣವನ್ನು ಹೆಚ್ಚಿಸಲು ತಿದ್ದುಪಡಿಗಳು ಬೇಕಾಗುತ್ತವೆ. ಹಿಂದೆ ರಾಷ್ಟ್ರೀಕರಣಕ್ಕೆ ಕಾರಣವಾದ ಕಾನೂನುಗಳು.

ಸದ್ಯಕ್ಕೆ ರೆಪೊ ದರ ಕಡಿತವಿಲ್ಲ : ಗವರ್ನರ್ ಶಕ್ತಿಶಾಂತ ದಾಸ್

ನವದೆಹಲಿ : ಜಿಲ್ಲೆ ಹಣದುಬ್ಬರವನ್ನು ಶೇ.4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಆರ್‌ಬಿಎನ್ ಗುರಿಯಾಗಿದೆ. ಹಣದುಬ್ಬರದ ಈಗಿನ ಸ್ಥಿತಿಯನ್ನು ಅವಲೋಕಿಸಿದರೆ ರೆಪೊ ದರ ಕಡಿತದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಅಪಕ್ವ ಎನಿಸುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಶಾಂತ ದಾಸ್ ಹೇಳಿದ್ದಾರೆ.

ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ನಿಗದಿತ ಪಥದತ್ತ ಸಾಗಬೇಕಿದೆ. ಆಗಷ್ಟೇ ರೆಪೊ ದರ ಕಡಿತಗೊಳಿಸುವ ಬಗ್ಗೆ ನಮಗೆ ವಿಶ್ವಾಸ ಮೂಡುತ್ತದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವ ಪ್ರಕ್ರಿಯೆ ಸಾಗಿದೆ. ಆದರೆ, ನಿಗದಿತ ಗುರಿಯಲ್ಲಿ ನಿಯಂತ್ರಿಸುವುದು ಕಷ್ಟಕರವಾಗಿದೆ ಎಂದಿದ್ದಾರೆ. ಹಣದುಬ್ಬರವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.4.9, ಎರಡನೇ ತ್ರೈಮಾಸಿಕದಲ್ಲಿ ಶೇ.3.8, ಮೂರನೇ ತ್ರೈಮಾಸಿಕದಲ್ಲಿ ಶೇ.4.6ರಷ್ಟು ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.4.5ರಷ್ಟು ದಾಖಲಾಗಲಿದೆ ಎಂದು ಆರ್‌ಬಿಎನ್ ಅಂದಾಜಿಸಿದೆ.

ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಹಣದುಬ್ಬರವು ಇಳಿಕೆಯ ಪಥದಲ್ಲಿ ಸಾಗಿದೆ. ಆದರೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯು ಹಣದುಬ್ಬರ ಇಳಿಕೆಗೆ ಸವಾಲಾಗಿದೆ. ಬೇಳೆ ಕಾಳು ಮತ್ತು ತರಕಾರಿಗಳ ಬೆಲೆಯು ಎರಡಂಕಿ ದಾಟಿದೆ. 2023-24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಸದೃಢವಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.



ನೇರ ತೆರಿಗೆ ಸಂಗ್ರಹ ಹೆಚ್ಚಳ, ಜುಲೈ
11ರವರೆಗೆ ರೂ. 5.74 ಲಕ್ಷ ಕೋಟಿ
ಸಂಗ್ರಹ : ನಿಜಡಿಐ

2



ಶ್ರೀ ಲಕ್ಷ್ಮೀ ಮಹಿಳಾ ಸಹಕಾರ
ಬ್ಯಾಂಕ್ ನಿ., ಬೆಂಗಳೂರು :
30ನೇ ವಾರ್ಷಿಕ ಮಹಾಸಭೆ

4



ನಿಮ್ಮ ಪ್ರಶ್ನೆ -
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಕೇಂದ್ರ ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಅಗತ್ಯ ಯೋಜನೆಯೊಂದನ್ನು ಘೋಷಿಸಬೇಕಿದೆ

ದೇಶದ ಆರ್ಥಿಕ ಬೆಳವಣಿಗೆ ವೇಗವಾಗಿ ಬೆಳೆಯುತ್ತಿದೆ, ಅದಕ್ಕೆ ಅನುಗುಣವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಆದರೆ, ಆರ್ಥಿಕ ಬೆಳವಣಿಗೆಯ ಪ್ರಮುಖ ಜಾಲಕ ಶಕ್ತಿಯಾಗಿರುವ ಖಾಸಗಿ ವಲಯದ ಹೂಡಿಕೆಯು ಕಳೆದ 20 ವರ್ಷಗಳಲ್ಲೇ ಕೆಳಗಿಳಿದಿರುವುದು ಬೇರೆಯೇ ಕತೆ ಹೇಳುತ್ತಿದೆ. ಪದವೀಧರರ ನಿರುದ್ಯೋಗ ಪ್ರಮಾಣ ಮಾತ್ರವಲ್ಲ ಇತರೆ ಅಸಂಘಟಿತ ಉದ್ಯೋಗ ವಲಯ ಕೂಡ ಕುಸಿದಿರುವುದು ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ಮಂಡನೆಯ ಮುನ್ನ ಕಂಡು ಬರುತ್ತಿರುವ ಚಿತ್ರಣವಾಗಿದೆ.

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಪ್ರಕಾರ; ನಿರುದ್ಯೋಗ ಪ್ರಮಾಣ ಏರುತ್ತಿರುವುದನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ದೇಶದ ಆರ್ಥಿಕತೆಯಲ್ಲಿನ ಕುಸಿತ ಹಾಗೂ ಉದ್ಯಮಗಳ ವಿಸ್ತರಣಾ ಚಟುವಟಿಕೆಗಳು ಕುಂಟತಗೊಂಡಿರುವುದು ಅರ್ಹ ಯುವಜನರಿಗೆ ಉದ್ಯೋಗಗಳೇ ಇಲ್ಲವಾಗಿದೆ ಎಂದು ಅದು ಕಾರಣಗಳನ್ನು ನೀಡಿದೆ. ಏನೇ ಇರಲಿ, ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಬರಿಗಣ್ಣಿಗೆ ಕಾಣುತ್ತಿರುವುದು ದೃಷ್ಟವಾಗಿದೆ. ಕೆಲವೇ ದಿನಗಳ ಹಿಂದೆ ಗುಜರಾತಿನ ಕೈಗಾರಿಕಾ ಅಭಿವೃದ್ಧಿ ನಿಗಮ ಸಂಕೀರ್ಣದಲ್ಲಿ ಇಂಜಿನಿಯರಿಂಗ್ ಕಂಪನಿಯೊಂದು ತನ್ನಲ್ಲಿ ಖಾಲಿ ಇದ್ದ 10 ಉದ್ಯೋಗಗಳಿಗೆ ಕರೆ ನೀಡಿದಾಗ, 1800 ಅರ್ಜಿಗಳ ಸಲ್ಲಿಕೆಯಾಗಿದ್ದು ದೇಶದಲ್ಲಿ ನಿರುದ್ಯೋಗದ ಕತೆಯನ್ನು ಹೇಳುತ್ತಿದೆಯಲ್ಲವೇ?

ಗ್ಲೋಬಲ್ ಎಂಪ್ಲಾಯ್ಮೆಂಟ್ ಟ್ರೆಂಡ್ ಸಲ್ಲಿಸಿರುವ ವರದಿಯ ಪ್ರಕಾರ; ಪ್ರಸಕ್ತ ಸಾಲಿನಲ್ಲಿ ನಿರುದ್ಯೋಗ ಪ್ರಮಾಣ ಮತ್ತೂ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟು ಮಾತ್ರವಲ್ಲ, ಕಡಿಮೆ ವೇತನ ಹಾಗೂ ಕೆಲಸದ ಭದ್ರತೆ ಇಲ್ಲದಿರುವುದರ ಕಾರಣದಿಂದಾಗಿ ಗ್ರಾಮೀಣ ಭಾಗದ ಯುವಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದರಿಂದ ಅನೌಪಚಾರಿಕ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳು ಕುಂಟತಗೊಳ್ಳುವ ಸಾಧ್ಯತೆಗಳಿವೆ.

ಕಳೆದ ಕೆಲ ವರ್ಷಗಳಿಂದ ಅರ್ಹ ಉದ್ಯೋಗ ಸೃಷ್ಟಿಯಾಗದೆ ಇರುವುದು ಮತ್ತು ನಿರುದ್ಯೋಗಿಗಳ ಗುಂಪಿಗೆ ಪ್ರತಿ ವರ್ಷ ಲಕ್ಷಾಂತರ ಯುವಜನರು ಸೇರ್ಪಡೆಯಾಗುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಮುಂದಿನ ಬಜೆಟ್‌ನಲ್ಲಿ ಅಗತ್ಯ ಯೋಜನೆಯೊಂದನ್ನು ಘೋಷಿಸಬೇಕಿದೆ. ಹಾಗೆಯೇ ನೂತನ ತಂತ್ರಜ್ಞಾನಗಳ ಸವಾಲುಗಳಿಗೆ ಅನುಗುಣವಾದ ಉದ್ಯೋಗ ಸೃಷ್ಟಿ ಮಾಡುವ ಕಾರ್ಯಕ್ರಮವನ್ನು ರೂಪಿಸಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ವಿದ್ಯಾವಂತ ಯುವಜನರ ಭವಿಷ್ಯಕ್ಕೆ ಕತ್ತಲ ಕಾರ್ಮೋಡ ಕವಿಯಲಿದೆ ಎಂದು ಎಚ್ಚರಿಸ ಬಯಸುತ್ತೇನೆ.

ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ರಾಜ್ಯ ಸರ್ಕಾರ, ವಿದ್ಯಾವಂತ ನಿರುದ್ಯೋಗಿ ಯುವಕರಿಗಾಗಿ ಯುವ ನಿಧಿ ಯೋಜನೆಯನ್ನು ರೂಪಿಸುವ ಮೂಲಕ ಅವರಿಗೆ ಆರ್ಥಿಕ ನೆರವು ನೀಡುತ್ತಿದೆ. ಜತೆಗೆ, ಉದ್ಯೋಗ ಸೃಷ್ಟಿಸುವುದು ಮಾತ್ರವಲ್ಲ, ಉದ್ಯೋಗಕ್ಕೆ ಬೇಕಾದ ಅಗತ್ಯ ಕೌಶಲ್ಯ ತರಬೇತಿ ನೀಡಲು ತರಗತಿಗಳನ್ನೂ ಅರಂಭಿಸುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಭರವಸೆ ನೀಡಿರುವುದು ರಾಜ್ಯದ ಯುವ ಸಮೂಹಕ್ಕೆ ಅಭಯ ನೀಡಿದಂತಾಗಿದೆ.

» ಎಚ್.ಕೆ. ಪಾಟೀಲ

ನೇರ ತೆರಿಗೆ ಸಂಗ್ರಹ ಹೆಚ್ಚಳ, ಜುಲೈ 11ರವರೆಗೆ ರೂ. 5.74

ಲಕ್ಷ ಕೋಟಿ ಸಂಗ್ರಹ : ಸಿಬಿಡಿಟಿ

ನವದೆಹಲಿ : 2024-25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜುಲೈ 11ರ ವರೆಗೆ ರೂ. 5.74 ಲಕ್ಷ ಕೋಟಿ ನೇರ ತೆರಿಗೆ ನಿವ್ವಳ ಸಂಗ್ರಹವಾಗಿದ್ದು, ಇದರಲ್ಲಿ ಕಾರ್ಪೊರೇಟ್ ತೆರಿಗೆಯ ಪಾಲು ಹೆಚ್ಚಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ರೂ. 4.80 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹದಲ್ಲಿ ಶೇ.19.54ರಷ್ಟು ಹೆಚ್ಚಳವಾಗಿದೆ.

ಜೂನ್ 15ರ ವರೆಗಿನ ಮುಂಗಡ ತೆರಿಗೆ ಪಾವತಿಯಲ್ಲಿ ರೂ. 1.48 ಲಕ್ಷ ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಗ್ರಹ ಪ್ರಮಾಣದಲ್ಲಿ ಶೇ.27.34ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಕಂಪನಿಗಳ ವರಮಾನ ತೆರಿಗೆ (ಸಿಐಟಿ) ರೂ. 1.14 ಲಕ್ಷ ಕೋಟಿ ಹಾಗೂ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 34.470 ಕೋಟಿ ಇದೆ.

ಒಟ್ಟು ರೂ. 5.74 ಲಕ್ಷ ಕೋಟಿ ನಿವ್ವಳ ನೇರ ತೆರಿಗೆ ಸಂಗ್ರಹವಾಗಿದೆ. ಈ ಪೈಕಿ ಕಂಪನಿಗಳ ವರಮಾನ ತೆರಿಗೆ ರೂ.2.10 ಲಕ್ಷ ಕೋಟಿ ಹಾಗೂ ವೈಯಕ್ತಿಕ ಆದಾಯ ತೆರಿಗೆ ರೂ.3.46 ಲಕ್ಷ ಕೋಟಿ ಇದೆ ಎಂದು ಶನಿವಾರ ಬಿಡುಗಡೆಯಾಗಿರುವ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ವರದಿ ತಿಳಿಸಿದೆ.

ಷೇರು ವಹಿವಾಟು ತೆರಿಗೆ (ಎಸ್‌ಟಿಟಿ) ರೂ. 16.634 ಕೋಟಿ ಸಂಗ್ರಹವಾಗಿದೆ ಎಂದು ತಿಳಿಸಿದೆ.

ರೂ.70,902 ಕೋಟಿ ಮರುಪಾವತಿ (ರೀಫಂಡ್) ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮರುಪಾವತಿ ಪ್ರಮಾಣವು ಶೇ 64.4ರಷ್ಟು ಹೆಚ್ಚಿದೆ.

ಏಪ್ರಿಲ್‌ನಿಂದ ಜುಲೈ 11ರ ವರೆಗೆ ನೇರ ತೆರಿಗೆಯ ಸರಾಸರಿ ಸಂಗ್ರಹವು (ರೀಫಂಡ್ ಗೂ ಮುಂಚೆ) ರೂ.6.45 ಲಕ್ಷ ಕೋಟಿ ಆಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ರೂ.5.23 ಲಕ್ಷ ಕೋಟಿ ಸಂಗ್ರಹವಾಗಿತ್ತು. ಒಟ್ಟಾರೆ ಶೇ 23.24ರಷ್ಟು ಏರಿಕೆಯಾಗಿದೆ.

ಫೆಬ್ರವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ 2024-25ನೇ ಆರ್ಥಿಕ ವರ್ಷಕ್ಕೆ ರೂ.21.99 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ.

11ನೇ ಬ್ಯಾಂಕ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ ಅರ್ಜಿ ಆಹ್ವಾನದ ದಿನಾಂಕ ವಿಸ್ತರಣೆ

ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸರ್ಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ಪ್ರಾರಂಭಿಸಿರುತ್ತದೆ. ಈಗಾಗಲೇ 10ನೇ ಬ್ಯಾಚಿನ ಪರೀಕ್ಷೆಯು ಸದ್ಯದಲ್ಲಿಯೇ ನಡೆಯಲಿದ್ದು, ಈಗ 11ನೇ ಬ್ಯಾಚ್‌ನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಐಸಿಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು. ಈ ಕೋರ್ಸ್‌ಗೆ ಸಂಬಂಧಿಸಿದಂತೆ ಮಹಾಮಂಡಳವು ಬೆಂಗಳೂರಿನಲ್ಲಿ ಸಂಪರ್ಕ ತರಗತಿಗಳನ್ನು ಮತ್ತು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ. ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.4500 + (ಜಿಎಸ್‌ಟಿ) 810. ಒಟ್ಟು ರೂ.5310/-ಗಳನ್ನು ನಿಗದಿಪಡಿಸಲಾಗಿದೆ. ಅರ್ಜಿ ನಮೂನೆಯನ್ನು ಮಹಾಮಂಡಳದ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸಲು ಕೊನೆಯ ದಿನಾಂಕ:31.07.2024 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕ ಅಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಎಂಸಿಸಿ ಬ್ಯಾಂಕಿನಿಂದ ನೂತನ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾ ಅವರಿಗೆ ಗೌರವ ಸನ್ಮಾನ



ಮಂಗಳೂರು ಎಂಸಿಸಿ ಬ್ಯಾಂಕ್ ಲಿಮಿಟೆಡ್ ವತಿಯಿಂದ ಕರ್ನಾಟಕ ಸರ್ಕಾರದ ನೂತನವಾಗಿ ನೇಮಕಗೊಂಡ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ಸ್ವಾನ್ವಿ ಅಲ್ವಾರಿಸ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ಉಮರ್ ಯು. ಎಚ್. ಅವರಿಗೆ ಸನ್ಮಾನ ಕಾರ್ಯಕ್ರಮ ಶನಿವಾರ ನಗರದ ಯೆಂಯ್ಯಾಡಿಯು ಮಧುವನ್ ವಿಲೇಜ್ ಪಾರ್ಕ್ ಹಾಲ್‌ನಲ್ಲಿ ನಡೆಯಿತು.

ಎಂಸಿಸಿ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಶ್ರೀ ಅನಿಲ್ ಲೋಬೊ ಸ್ವಾಗತಿಸಿ ಮಾತನಾಡಿ, “ಎಂ.ಸಿ.ಸಿ ಬ್ಯಾಂಕ್ ಸಮಾಜದ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದೆ. ಕಳೆದ 6 ವರ್ಷಗಳಿಂದ ಸಮಾಜದ ಒಳಿತಿಗಾಗಿ ಬ್ಯಾಂಕ್ ನಡೆಸುತ್ತಿರುವ ಹಲವಾರು ಕಾರ್ಯಕ್ರಮಗಳನ್ನು ಸ್ಮರಿಸಿದರು. ಮಾಜಿ ಶಾಸಕ ಶ್ರೀ ಜೆ.ಆರ್. ಲೋಬೊ ಅವರು ಅಭಿನಂದನಾ ಭಾಷಣದಲ್ಲಿ ಸನ್ಮಾನಿತರೊಂದಿಗಿನ ತಮ್ಮ ಸಂಬಂಧವನ್ನು ಸ್ಮರಿಸಿ, ವ್ಯಕ್ತಿಗಳಿಗೆ ನೀಡುವ ಸನ್ಮಾನಗಳು ಸಮಾಜದ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ” ಎಂದರು.

ಕರ್ನಾಟಕ ಸರ್ಕಾರದ ನೂತನವಾಗಿ ನೇಮಕಗೊಂಡ ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ಸ್ವಾನ್ವಿ ಅಲ್ವಾರಿಸ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ಉಮರ್ ಯು. ಎಚ್. ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಐವನ್ ಡಿಸೋಜಾ, ಬ್ಯಾಂಕಿನ ಸಿಬ್ಬಂದಿಗಳ ಕಠಿಣ ಪರಿಶ್ರಮದಿಂದ ಬ್ಯಾಂಕಿಗೆ ಉತ್ತಮ ಲಾಭಾಂಶವನ್ನು ನೀಡಿದೆ ಎಂದು ಅಭಿನಂದನೆಗೆ ಧನ್ಯವಾದ

ಅರ್ಪಿಸಿದರು. ಗೌರವ ಸ್ವೀಕರಿಸಿದ ಶ್ರೀ ಸ್ವಾನ್ವಿ ಅಲ್ವಾರಿಸ್ ಮತ್ತು ಶ್ರೀ ಉಮರ್ ಯು. ಎಚ್. ಮಾತನಾಡಿ ಗೌರವಕ್ಕೆ ವಂದಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಬ್ಯಾಂಕಿನ ನಿರ್ದೇಶಕರಾದ ಶ್ರೀ ಆಂಡ್ರ್ಯೂ ಡಿಸೋಜಾ, ಶ್ರೀಮತಿ ಐರಿನ್ ರೆಬೆಲ್ಲೊ, ಶ್ರೀ ಅನಿಲ್ ಪತ್ರಾವೊ, ಎಲ್ವಾಯ್ ಕಿರಣ್ ಕ್ರಾಸ್ತೊ, ಜೆ. ಪಿ. ರೊಡ್ರಿಗಸ್, ರೋಶನ್ ಡಿಸೋಜಾ, ಡಾ| ಪ್ರೀಡಾ ಡಿಸೋಜಾ, ಮೆಲ್ವಿನ್ ವಾಸ್, ಹೆರಾಲ್ಡ್ ಮೊಂತೇರೊ, ವಿನೆಂಟ್ ಲಸ್ತಾದೊ, ಸುಶಾಂತ್ ಸಲ್ವಾನ್, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ಲೂಜ್, ಶ್ರೀಮತಿ ಶರ್ಮಿಷಾ ಮಿನೇಜಸ್ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀ ಡೇವಿಡ್ ಡಿಸೋಜಾ ವಂದಿಸಿ, ಶ್ರೀ ಮನೋಜ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮಿನೇಜಸ್ ಉಪಸ್ಥಿತರಿದ್ದರು.

ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ



ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ನಿ., ಬೆಂಗಳೂರು ಇದರ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಗೋವಿಂದಯ್ಯ ಟಿ. ರವರು ಮಹಾಮಂಡಳದ ಪ್ರಭಾರ ಅಧೀಕ್ಷಕರಾದ ಶ್ರೀ ಆರ್.ಹೆಚ್. ಕುಮಾರ ರವರಿಗೆ ಸಲ್ಲಿಸಿದರು.

ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ನಿ., ಬೆಂಗಳೂರು : 30ನೇ ವಾರ್ಷಿಕ ಮಹಾಸಭೆ



ಬೆಂಗಳೂರು : ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕಿನ 30ನೇ ವಾರ್ಷಿಕ ಮಹಾಸಭೆಯನ್ನು ದಿನಾಂಕ : 07.07.2024ರಂದು ಶ್ರೀ ಭವಾನಿ ಕಲ್ಯಾಣ ಮಂದಿರ ಟ್ರಸ್ಟ್, ಬಸವನಗುಡಿ, ಬೆಂಗಳೂರು ಇಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಡಾ|| ವಾಸವಿ ರಂಗಧಾಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಎಲ್ಲ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಗೋವಿಂದಯ್ಯ ಟಿ. ಉಪಸ್ಥಿತರಿದ್ದರು. ವಾರ್ಷಿಕ ಮಹಾಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಬ್ಯಾಂಕಿನ ಹಿರಿಯ ಸದಸ್ಯರುಗಳಿಗೆ, ಶೇವಣಿದಾರರಿಗೆ ಹಾಗೂ ಸಾಲಗಾರರಿಗೆ ಸನ್ಮಾನವನ್ನು ಮಾಡಲಾಯಿತು.

ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ : 17ನೇ ಶಾಖೆಯ ಉದ್ಘಾಟನೆ



ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕಿನ 17ನೇ ಶಾಖೆಯನ್ನು ಯೆರ್ಲಾಡಿಯಲ್ಲಿ ಆರಂಭಿಸಲಾಯಿತು. ಶ್ರೀಮತಿ ಬಬಿತಾ ನಾಗರಾಜ್, ಮಾಲಕರು, ಎಮ್ ಎಸ್ ಕಾಂಪ್ಲೆಕ್ಸ್, ಶರಬತ್‌ಕಟ್ಟೆ, ಯೆರ್ಲಾಡಿ ರವರು ಬ್ಯಾಂಕಿನ ನೂತನ ಶಾಖೆಯನ್ನು ಉದ್ಘಾಟಿಸಿದರು.

ಸನ್ಮಾನ್ಯ ಶ್ರೀ ಜಯಾನಂದ ಅಂಚನ್, ಕಾರ್ಪೊರೇಟರ್, ಮಾಜಿ ಮೇಯರ್ ಮಂಗಳೂರು ಮಹಾನಗರ ಪಾಲಿಕೆ ಅವರು ಗಣಕಯಂತ್ರಕ್ಕೆ ಚಾಲನೆ ನೀಡಿದರು. ಭದ್ರತಾ ಕೊಠಡಿಯನ್ನು ಸನ್ಮಾನ್ಯ ಶ್ರೀ ದಾಮೋದರ್ ದಂಡಕೇರಿ ಅಧ್ಯಕ್ಷರು, ಶ್ರೀ ಜಯರಾಮ ಭಜನಾ ಮಂದಿರ, ಯೆರ್ಲಾಡಿ ಯವರು ಉದ್ಘಾಟಿಸಿದರು.

ಸನ್ಮಾನ್ಯ ಶ್ರೀ ಕಮಲಾಕ್ಷ ಬಂಗೇರ, ಅಧ್ಯಕ್ಷರು, ಶ್ರೀ ನಾರಾಯಣ ಗುರು ಸೇವಾ ಸಂಘ (ರಿ), ಗುರುನಗರ ರವರು ನಗದು ಕೌಂಟರ್‌ನ್ನು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಬ್ಯಾಂಕ್‌ನ ಅಧ್ಯಕ್ಷ ಎಂ. ರಾಮಚಂದ್ರರವರು

ವಹಿಸಿದ್ದರು. ಬ್ಯಾಂಕಿನ ಉಪಾಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜಿ ಸದಾನಂದ ಅಮೀನ್, ಪ್ರಧಾನ ವ್ಯವಸ್ಥಾಪಕರು (ಪ್ರಭಾರ) ಶ್ರೀಮತಿ ವಿಜಯ ಎಂ. ಕೋಟ್ಯಾನ್, ಶ್ರೀ ಹರೀಶ್ ಎಮ್ ಶಾಖಾಧಿಕಾರಿ (ಪ್ರಭಾರ), ನಿರ್ದೇಶಕರಾದ ಶ್ರೀ ಕೆ. ಪದ್ಮನಾಭ ಕೋಟ್ಯಾನ್, ಶ್ರೀ ವಿಜಯ ಕುಮಾರ್ ಸೊರಕೆ, ಶ್ರೀ ಹರೀಶ್ ಪೂಜಾರಿ ಕೆ., ಶ್ರೀ ಜಗದೀಶ್ ಎನ್., ಶ್ರೀ ಅಶೋಕ್ ಸುವರ್ಣ, ಶ್ರೀಮತಿ ಎಂ. ಗಾಯತ್ರಿ, ಶ್ರೀ ಪಿ. ವಿಶ್ವನಾಥ ನಾಯ್ಕ, ಶ್ರೀ ಕುಪ್ಪ ಪೂಜಾರಿ, ಶ್ರೀ ಯೋಗೀಶ್ ಕೋಟ್ಯಾನ್, ಶ್ರೀ ನಾಗರಾಜ್, ಶ್ರೀಮತಿ ಚಂದ್ರಾವತಿ, ಶ್ರೀಮತಿ ಗಾಯತ್ರಿ ಗಣೇಶ್, ಶ್ರೀ ಚಂದ್ರಶೇಖರ್ ಕುಮಾರ್, ಶ್ರೀ ಯಶೋಧರ್ ಪಿ. ಕರ್ಕೇರಾ, ಶ್ರೀ ಬಿ. ರಮೇಶ್, ಶ್ರೀ ಶಿವಾನಂದ್, ಶ್ರೀ ಯಾದವ್ ಕರ್ಮಾರ್, ಶ್ರೀ ವಿಶಾಲ್ ಸಾಲಿಯಾನ್ ರವರು ಮತ್ತು ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಭಾರ ಶಾಖಾಧಿಕಾರಿ ಶ್ರೀ ಹರೀಶ್ ಎ.ರವರು ಸ್ವಾಗತಿಸಿದರು ಮತ್ತು ಶ್ರೀ ಜಗಜೀವನ್ ರವರು ನಿರೂಪಿಸಿದರು.

ಕರ್ನಾಟಕ ಸರ್ಕಾರ ಸಂಘಗಳ ಮತ್ತು ಬ್ಯಾಂಕುಗಳ ಸಾಲ ವಸೂಲಾತಿ ಕ್ರಮಗಳ ಕೈಪಿಡಿ (ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

- ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು, ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಡ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20.(9880453464)

ಅನುಬಂಧಗಳು ಭಾಗ-1 : ಮಾದರಿ ದಾವಾ ಅರ್ಜಿ ನ್ಯಾಯಾಲಯದ ನೋಟೀಸ್ ಹಾಗೂ ಅಜರ ಸಾಕ್ಷ್ಯ ಹೇಳಿಕೆಯ ನಮೂನೆಗಳು

...ಹಿಂದಿನ ಸಂಚಿಕೆಯ 6ನೇ ಪುಟದಿಂದ ಮುಂದುವರಿದಿದೆ

(ಮಾದರಿ ದಾವಾ ಅರ್ಜಿ, ಜಾಮೀನು ಸಾಲ)

ಸರ್ಕಾರ ಸಂಘಗಳ ಜಂಟಿ ನಿಬಂಧಕರು/ಉಪ ನಿಬಂಧಕರು/ಸಹಾಯಕ ನಿಬಂಧಕರು, ಬೆಂಗಳೂರು ಇವರ ನ್ಯಾಯಾಲಯದಲ್ಲಿ

1959 ಕರ್ನಾಟಕ ಸರ್ಕಾರ ಸಂಘಗಳ ಕಾಯಿದೆ ಕಲಂ 70 ರನ್ವಯ ದಾವಾ ಅರ್ಜಿ

ದಾವಾ ಕ್ರಮ ಸಂಖ್ಯೆ : / /2015-2016

ಅರ್ಜಿದಾರರು	ವಿರುದ್ಧ	ಎದುರು ಅರ್ಜಿದಾರರು
ಪ್ರಧಾನ ವ್ಯವಸ್ಥಾಪಕರು / ಕಾರ್ಯದರ್ಶಿ		1.
..... ಸಂಘ / ಕೋ-ಆಪರೇಟಿವ್ ಬ್ಯಾಂಕ್ ಲಿ.,		
..... ಶಾಖೆ		2.
.....		3.

.....ಸಂಘ / ಕೋ-ಆಪರೇಟಿವ್ ಬ್ಯಾಂಕಿನ ಪರವಾಗಿ ಅಧಿಕಾರ ಹೊಂದಿರುವ ಮೇಲ್ಕಂಡ ಅರ್ಜಿದಾರರು ಹೇಳಿಕೊಳ್ಳುವುದೇನೆಂದರೆ:

1. ಮೇಲ್ಕಂಡ ಸಂಘ / ಬ್ಯಾಂಕು ಸರ್ಕಾರ ಸಂಘಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುತ್ತದೆ ಹಾಗೂ ಸರ್ಕಾರ ಸಂಘಗಳ ಸಹಾಯಕ / ಉಪ/ ಜಂಟಿ /ಅಪರ ನಿಬಂಧಕರು ಇವರ ಸರಹದ್ದಿಗೆ ಒಳಪಟ್ಟಿರುತ್ತದೆ.

2. ಎದುರು ಅರ್ಜಿದಾರರು ಸಂಘದ / ಕೋ-ಆಪರೇಟಿವ್ ಬ್ಯಾಂಕಿನ ಸದಸ್ಯ / ಸಹಸದಸ್ಯ / ನಾಮ ಮಾತ್ರ ಸದಸ್ಯರಾಗಿರುತ್ತಾರೆ. ಶ್ರೀಮತಿ/ಶ್ರೀ..... ರವರು ದಿ..... ರಂದು ರೂ.....=00 (ರೂಪಾಯಿ)

ರೂಪಾಯಿಗಳನ್ನು ನಮ್ಮ ಸಂಘದ / ಬ್ಯಾಂಕಿನ ಶಾಖೆಯಲ್ಲಿ ಶೇ ಸಾಲಿಯಾನ% ರಂತೆ ಬಡ್ಡಿ ಮತ್ತು ಶೇಕಡ ಸಾಲಿಯಾನ% ರಂತೆ ಸುಸ್ತಿ ಬಡ್ಡಿ ಷರತ್ತಿನ ಮೇಲೆ ಬ್ಯಾಂಕ್ ಬೈಲಾ ಮತ್ತು ರೂಲ್ಸ್ ಅನುಸರಿಸಿ ಜಾಮೀನು ಸಾಲ ಪಡೆದಿರುತ್ತಾರೆ. ಸಾಲವನ್ನು ಸಕಾಲದಲ್ಲಿ ಪಾವತಿಸುವುದಾಗಿ ನಮ್ಮ ಬ್ಯಾಂಕಿಗೆ / ಸಂಘಕ್ಕೆ ಆನ್ ಡಿಮಾಂಡ್ ಪ್ರೋನೋಟ್ / ಪ್ರಾಮಿಸರಿ ನೋಟ್ / ಬಾಂಡ್ ಪತ್ರಗಳನ್ನು ಬರೆದು ಕೊಟ್ಟಿರುತ್ತಾರೆ.

3. ಈ ಸಾಲಕ್ಕೆ 2ನೇ ಮತ್ತು 3ನೇ ಎದುರು ಅರ್ಜಿದಾರರು 1ನೇ ಎದುರು ಅರ್ಜಿದಾರರಿಗೆ ಜಾಮೀನು ಪತ್ರದ ಷರತ್ತು ಪ್ರಕಾರ ಅವರ ಸ್ವಂತ ಮತ್ತು ಪ್ರತ್ಯೇಕ ಜವಾಬ್ದಾರಿ ಮೇಲೆ ಅನುಬಂಧ-1 ರಲ್ಲಿ ತೋರಿಸಿರುವ ಮೊಬಲಗನ್ನು ಪಾವತಿ ಮಾಡಲು ಬದ್ಧರಾಗಿರುತ್ತಾರೆ.

4. ಎದುರು ಅರ್ಜಿದಾರರು ಪತ್ರದ ಷರತ್ತು ಪ್ರಕಾರ ಸಾಲವನ್ನು ಮರುಪಾವತಿ ಮಾಡದೆ ತಪ್ಪಿದ ತಾರೀಖು..... ಲಾಗಾಯಿತು ವ್ಯಾಜ್ಯಕ್ಕೆ ಕಾರಣ ಉಂಟಾಗಿರುತ್ತದೆ. ಆದ್ದರಿಂದ ಆಡಳಿತ ಮಂಡಳಿಯು ದಿನಾಂಕ ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯ ತೀರ್ಮಾನ ಸಂ.....ರ ಪ್ರಕಾರ ಸದರಿಯವರ ಮೇಲೆ ಕಾನೂನು ಕ್ರಮ ಜಾರಿಮಾಡಿ ಸಾಲ ವಸೂಲಿ ಮಾಡಲು ತೀರ್ಮಾನಿಸಲಾಯಿತು.

ಅನುಬಂಧ-1

ಎದುರು ಅರ್ಜಿದಾರರು ದಿನಾಂಕ:.....ಕ್ಕೆ ಈ ಕೆಳಕಂಡ ಮೊಬಲಗನ್ನು ಪಾವತಿ ಮಾಡಲು ಬದ್ಧರಾಗಿರುತ್ತಾರೆ.

ಅಸಲು	:
ಬಡ್ಡಿ	:
ಸುಸ್ತಿ ಬಡ್ಡಿ	:
ಅಂಚೆ ವೆಚ್ಚ	:
ಕೋರ್ಟ್ ಫೀ	:
ಇತರೆ ವೆಚ್ಚ	:
ಒಟ್ಟು	:

6ನೇ ಪುಟಕ್ಕೆ...



...5ನೇ ಪುಟದಿಂದ

5. ಎದುರು ಅರ್ಜಿದಾರರು ಬರೆದು ಕೊಟ್ಟ ಸಾಲದ ಪತ್ರ ಹಾಗೂ ಇತರೆ ದೃಢೀಕೃತ ಪತ್ರಗಳನ್ನು ಈ ವ್ಯಾಜ್ಯದ ಅರ್ಜಿಗೆ ಲಗತ್ತಿಸಿರುತ್ತದೆ.

6. ಕೋರ್ಟ್ ಫೀ ಮೊಬಲಗು ನಿಷ್ಕರ್ಷಿಸಲು ವ್ಯಾಜ್ಯದ ಮೊಬಲಗು ರೂಪಾಯಿಗಳು ಆಗಿರುತ್ತದೆ ಮತ್ತು ಕಾನೂನು ಮೇರೆಗೆ..... ರೂಪಾಯಿಗಳು ಕೋರ್ಟ್ ಶುಲ್ಕವನ್ನು ಪಾವತಿಸಿ ವ್ಯಾಜ್ಯದ ಅರ್ಜಿಗೆ ಲಗತ್ತು ಮಾಡಿರುತ್ತದೆ.

ಪ್ರಾರ್ಥನೆ :

ಮೇಲ್ಕಂಡ ಸಾಲದ ಮೊಬಲಗನ್ನು ಮತ್ತು ಈ ಮೊಬಲಗಿನ ಮೇಲೆ ವ್ಯಾಜ್ಯದ ತಾರೀಖು ಲಾಗಾಯಿತು ಪಾವತಿ ತಾರೀಖಿನವರೆಗೆ ಮೇಲ್ಕಂಡ ದರದಂತೆ ಆಗುವ ಬಡ್ಡಿಯನ್ನು ಮತ್ತು ಕೋರ್ಟ್ ಖರ್ಚನ್ನೂ ಸಹ ಎದುರು ಅರ್ಜಿದಾರರಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳ ಜಪ್ತಿ ಮತ್ತು ಮಾರಾಟದ ಮೂಲಕ ಸಾಲ ವಸೂಲಿ ಮಾಡಿಕೊಳ್ಳಲು ಆದೇಶಿಸಬೇಕೆಂದು ಪ್ರಾರ್ಥನೆ.

ಸ್ಥಳ : ಸಂಘ / ಕೋ-ಆಪರೇಟಿವ್ ಬ್ಯಾಂಕ್ ಲಿ., ಪರವಾಗಿ
ದಿನಾಂಕ : ಕಾರ್ಯದರ್ಶಿ/ಪ್ರಧಾನ ವ್ಯವಸ್ಥಾಪಕರು

(ಮಾದರಿ ನ್ಯಾಯಾಲಯದ ನೋಟೀಸ್)

ಸಹಕಾರ ಸಂಘಗಳ ಜಂಟಿ ನಿಬಂಧಕರು/ಉಪ ನಿಬಂಧಕರು/ಸಹಾಯಕ ನಿಬಂಧಕರು, ಬೆಂಗಳೂರು ಇವರ ನ್ಯಾಯಾಲಯದಲ್ಲಿ

----- ಬೆಂಗಳೂರು.

ದಾವಾ ಕ್ರಮ ಸಂಖ್ಯೆ : / /2015-2016

ಅರ್ಜಿದಾರರು ವಿರುದ್ಧ ಎದುರು ಅರ್ಜಿದಾರರು
ಪ್ರಧಾನ ವ್ಯವಸ್ಥಾಪಕರು /ಕಾರ್ಯದರ್ಶಿ 1.
.....ಸಂಘ / ಕೋ-ಆಪರೇಟಿವ್ ಬ್ಯಾಂಕ್ ಲಿ.,
.....ಶಾಖೆ
ಬೆಂಗಳೂರು 2.
3.

ನೋಟೀಸ್ :

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70 (1) ಪ್ರಕಾರ ಸಂಘ / ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು ಇದರ ಕಾರ್ಯದರ್ಶಿ / ಪ್ರಧಾನ ವ್ಯವಸ್ಥಾಪಕರವರು ಪ್ರತಿವಾದಿಗಳ ಮೇಲೆ ಇದರ ಜೊತೆಗೆ ಕಾಣಿಸಿರುವ ದಾವಾ ಅರ್ಜಿಯಲ್ಲಿ ಕಂಡಂತೆ ರೂಪಾಯಿಗಳಿಗೆ ವ್ಯಾಜ್ಯ ತಂದಿರುವುದರಿಂದ ದಿನಾಂಕ ರಂದು ಬೆಳಿಗ್ಗೆ /ಮಧ್ಯಾಹ್ನ ಘಂಟೆಗೆ ಸಹಕಾರ ಸಂಘಗಳ ಜಂಟಿ ನಿಬಂಧಕರು/ ಉಪ ನಿಬಂಧಕರು/ಸಹಾಯಕ ನಿಬಂಧಕರು, ದಾವಾ ಪಂಚಾಯ್ತಿ ನ್ಯಾಯಾಲಯ..... ಇಲ್ಲಿ ಹಾಜರಾಗಲು ಈ ಮೂಲಕ ಸಮನ್ಸ್ ಕೊಡಲಾಗಿದೆ. ಮೇಲೆ ಹೇಳಿದ ದಿನಾಂಕದಂದು ಈ ವ್ಯಾಜ್ಯದ ವಿಚಾರಣೆ ನಡೆಯುವುದರಿಂದ ಈ ವ್ಯಾಜ್ಯದ ವಿಷಯದಲ್ಲಿ ನಿಮ್ಮ ಪರವಾದ ಲೆಕ್ಕ-ಪತ್ರಗಳನ್ನು / ದಾಖಲೆಗಳನ್ನು ಮತ್ತು ಸಾಕ್ಷಿಗಳನ್ನು ಆ ದಿವಸ ಹಾಜರುಪಡಿಸಲು ತಿಳಿಸಲಾಗಿದೆ. ತಪ್ಪಿದಲ್ಲಿ ನಿಮ್ಮ ಗೈರು ಹಾಜರಿಯಲ್ಲಿಯೇ ವಿಚಾರಣೆ ಮಾಡಿ ಇತ್ಯರ್ಥ ಮಾಡಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ದಿನಾಂಕ ರಂದು ನ್ಯಾಯಾಲಯದ ಮೊಹರಿನೊಂದಿಗೆ ಕೊಡಲ್ಪಟ್ಟಿದೆ.

ಸಹಕಾರ ಸಂಘಗಳ ಜಂಟಿ ನಿಬಂಧಕರು / ಉಪನಿಬಂಧಕರು / ಸಹಾಯಕ ನಿಬಂಧಕರು

ದಾವಾ ಪಂಚಾಯ್ತಿ ನ್ಯಾಯಾಲಯ

ಇವರ ಆದೇಶದ ಮೇರೆಗೆ

ಅಧಿಕೃತ ಅಧಿಕಾರಿ

(ಮುಂದಿನ ಸಂಚಿಕೆಗೆ...)

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಒಬ್ಬ ಮಹಿಳೆ ನಮ್ಮ ಬ್ಯಾಂಕಿನ ಅಧ್ಯಕ್ಷರಾಗಿದ್ದಾರೆ. ಅವರ ಗಂಡನ ತಮ್ಮ ನಮ್ಮ ಬ್ಯಾಂಕಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಆತನಿಗೆ ಸಾಲ ನೀಡಬಹುದೇ? ಅವರು ನಿರ್ದೇಶಕರ ಸಂಬಂಧಿ ಎಂದು ಪರಿಗಣಿಸಲ್ಪಡುವರೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಂಗಳೂರು.

ಉತ್ತರ : ಭಾರತೀಯ ರಿಜರ್ವ್ ಬ್ಯಾಂಕ್ ನಿರ್ದೇಶಕರ ಸಂಬಂಧಿಗಳಿಗೆ ಸಾಲ ನೀಡುವುದನ್ನು ನಿಷೇಧಿಸುವುದು ನಿಜ. ರಿಜರ್ವ್ ಬ್ಯಾಂಕು ಬ್ಯಾಂಕಿನ ನಿರ್ದೇಶಕರ ಸಂಬಂಧಿಗಳ ಒಂದು ಪಟ್ಟಿಯನ್ನು ತಯಾರಿಸಿದೆ. ಆ ಪಟ್ಟಿಯಲ್ಲಿ ನಮೂದಿಸಿರುವ ಸಂಬಂಧಿಗಳನ್ನು ಹೊರತುಪಡಿಸಿ ಬೇರೆ ಸಂಬಂಧಿಗಳಿಗೆ ಬ್ಯಾಂಕಿನಿಂದ ಸಾಲ ನೀಡಲು ನಿಷೇಧವಿಲ್ಲ. ಕೇವಲ ನಿರ್ದೇಶಕರ ಸಹೋದರರನ್ನು ಸಾಲ ನೀಡುವ ಸಲುವಾಗಿ ಅವರ ಸಂಬಂಧಿಯೆಂದು ಪರಿಗಣಿಸಲಾಗುವುದೇ ವಿನಃ ನಿರ್ದೇಶಕರ ಗಂಡನ / ಹೆಂಡತಿಯ ಸಹೋದರರನ್ನು ಅವರ ಸಂಬಂಧಿಯೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ,

ನಿಮ್ಮ ಬ್ಯಾಂಕಿನ ಅಧ್ಯಕ್ಷರ ಗಂಡನ ತಮ್ಮನಿಗೆ ಬ್ಯಾಂಕಿನಿಂದ ಸಾಲ ಕೊಡಲು ಯಾವುದೇ ನಿರ್ಬಂಧವಿಲ್ಲ.

02. ನಮ್ಮ ಬ್ಯಾಂಕಿನಲ್ಲಿ ಮೂರು ಜನರ ಜಂಟಿ ಖಾತೆ ಇದೆ. ಖಾತೆಯ ಕಾರ್ಯಾಚರಣೆಯನ್ನು ಮೂವರು ಜಂಟಿಯಾಗಿ ಮಾಡುತ್ತಿದ್ದರು. ಈಗ ಮೂವರು ಠೇವಣಿದಾರರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಖಾತೆಯಲ್ಲಿ ಕಾರ್ಯಾಚರಣೆ ಇಲ್ಲದಿದ್ದರೂ ಅದರಲ್ಲಿರುವ ಮೊತ್ತವನ್ನು ರಿಜರ್ವ್ ಬ್ಯಾಂಕಿನ ಠೇವಣಿದಾರರ ಶಿಕ್ಷಣ ನಿಧಿಗೆ ವರ್ಗಾಯಿಸಲಾಗಿದೆ. ನಮ್ಮಲ್ಲಿ ಇಬ್ಬರು ಮೃತಪಟ್ಟ ಠೇವಣಿದಾರರ ಮರಣ ಪ್ರಮಾಣ ಪತ್ರ ಮತ್ತು ಒಬ್ಬ ಜಂಟಿ ಠೇವಣಿದಾರರ ಕೆ.ವೈ.ಸಿ. ಇದೆ. ಬದುಕುಳಿದ ಠೇವಣಿದಾರರ ಸಹಿ ಪಡೆದು ರಿಜರ್ವ್ ಬ್ಯಾಂಕಿನ ಠೇವಣಿದಾರರ ಶಿಕ್ಷಣ ನಿಧಿಯಿಂದ ಹಣವನ್ನು ವಾಪಸು ಪಡೆಯಬಹುದೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಉತ್ತರ ಕನ್ನಡ ಜಿಲ್ಲೆ.

ಉತ್ತರ : ಬದುಕುಳಿದ ಠೇವಣಿದಾರ ಅಥವಾ ನಾಮಿನಿಗೆ ಕಾರ್ಯಾಚರಣೆಯ ಅಧಿಕಾರ ನೀಡದ ಜಂಟಿ ಖಾತೆಗಳಲ್ಲಿ ಒಬ್ಬ ಅಥವಾ ಹೆಚ್ಚಿನ ಠೇವಣಿದಾರ/ರು ಮೃತಪಟ್ಟಲ್ಲಿ ಖಾತೆಯಲ್ಲಿನ ಮೊತ್ತವನ್ನು ಮೃತಪಟ್ಟವರ ಉತ್ತರಾಧಿಕಾರಿಗಳು ಮತ್ತು ಬದುಕುಳಿದ ಠೇವಣಿದಾರರಿಗೆ ನೀಡತಕ್ಕದ್ದು. ಮೃತರ ಉತ್ತರಾಧಿಕಾರಿಗಳು ಮತ್ತು ಬದುಕುಳಿದ ಠೇವಣಿದಾರರ ಮಧ್ಯೆ ಯಾವುದೇ ವಿವಾದವಿಲ್ಲದೆ ಖಾತೆಯಲ್ಲಿನ ಹಣ ಹಿಂತಿರುಗಿಸಿದ್ದರೆ, ಬ್ಯಾಂಕು ಠೇವಣಿದಾರರ ಶಿಕ್ಷಣ ನಿಧಿಯಿಂದ ಹಣವನ್ನು ಹಿಂದಕ್ಕೆ ಪಡೆಯಬಹುದು.

ಜಿಲ್ಲರೆ ಹಣದುಬ್ಬರ : 4 ತಿಂಗಳ ಗರಿಷ್ಠ ಮಟ್ಟಕ್ಕೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವೇ ಏರಿಕೆಗೆ ಕಾರಣ : ಎನ್‌ಎಸ್‌ಒ

ನವದೆಹಲಿ : ದೇಶದ ಜಿಲ್ಲರೆ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇ.5.08ರಷ್ಟಕ್ಕೆ ಏರಿಕೆಯಾಗಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದೇ ಏರಿಕೆಗೆ ಕಾರಣವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ತಿಳಿಸಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಬಿಐ) ಆಧಾರಿತ ಜಿಲ್ಲರೆ ಹಣದುಬ್ಬರವು 2024ರ ಮೇ ತಿಂಗಳಲ್ಲಿ ಶೇ.4.8ರಷ್ಟು ದಾಖಲಾಗಿತ್ತು. ಇದು 2023ರ ಜೂನ್‌ನಲ್ಲಿ ಶೇ.4.87ರಷ್ಟಿತ್ತು ಎಂದು ವರದಿ ತಿಳಿಸಿದೆ.

ಮೇ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆಯು ಶೇ.8.69ರಷ್ಟು ದಾಖಲಾಗಿತ್ತು. ಅದು ಜೂನ್ ತಿಂಗಳಲ್ಲಿ ಶೇ.9.36ಕ್ಕೆ ಏರಿಕೆಯಾಗಿದೆ.

ಜಿಲ್ಲರೆ ಹಣದುಬ್ಬರವನ್ನು ಶೇ.4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಭಾರತೀಯ ರಿಜರ್ವ್ ಬ್ಯಾಂಕಿನ (ಆರ್‌ಬಿಐ) ಗುರಿಯಾಗಿದೆ. 2024-25ರ ಪೂರ್ಣ ಹಣಕಾಸು ವರ್ಷದಲ್ಲಿ ಜಿಲ್ಲರೆ ಹಣದುಬ್ಬರವು ಶೇ.4.5ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಮೊದಲ ತ್ರೈಮಾಸಿಕದಲ್ಲಿ ಶೇ.4.9, ಎರಡನೇ ತ್ರೈಮಾಸಿಕದಲ್ಲಿ ಶೇ.3.8, ಮೂರನೇ ತ್ರೈಮಾಸಿಕದಲ್ಲಿ ಶೇ.4.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.4.5ರಷ್ಟು ದಾಖಲಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ಕೈಗಾರಿಕಾ ಉತ್ಪಾದನೆ ಏಳು ತಿಂಗಳ ಗರಿಷ್ಠ : ದೇಶದ ಕೈಗಾರಿಕಾ ಉತ್ಪಾದನೆ ಬೆಳವಣಿಗೆ ಮೇ ತಿಂಗಳಲ್ಲಿ ಏಳು ತಿಂಗಳ ಗರಿಷ್ಠ ಶೇ 5.9ರಷ್ಟು ದಾಖಲಾಗಿದೆ. ಗಣಿಗಾರಿಕೆ ಮತ್ತು ವಿದ್ಯುತ್ ವಲಯದ ಬೆಳವಣಿಗೆಯು ಉತ್ತಮವಾಗಿದೆ ಎಂದು ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವರದಿ ತಿಳಿಸಿದೆ. ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಈ ಬೆಳವಣಿಗೆಯು ಜನವರಿಯಲ್ಲಿ ಶೇ.4.2, ಫೆಬ್ರವರಿಯಲ್ಲಿ ಶೇ.5.6, ಮಾರ್ಚ್‌ನಲ್ಲಿ ಶೇ.5.4 ಮತ್ತು ಏಪ್ರಿಲ್‌ನಲ್ಲಿ ಶೇ.5 ರಷ್ಟು ದಾಖಲಾಗಿತ್ತು. 2023ರ ಮೇ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಬೆಳವಣಿಗೆಗೆ ಶೇ.5.7 ಆಗಿತ್ತು.





ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಕಳೆದ ವರ್ಷ ಸೆಪ್ಟೆಂಬರ್ 2, 2023 ರಂದು ಉಡಾವಣೆಯಾದ ಭಾರತದ ಮೊದಲ ಸೂರ್ಯನಾದ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ ಸೂರ್ಯನ ಸುತ್ತಲಿನ ಮೊದಲ ಹ್ಯಾಲೋ ಆರ್ಬಿಟ್ ಭೂಮಿ ಮತ್ತು ಸೂರ್ಯನ ಸುತ್ತಲಿನ ಎಲ್-1 ಪಾಯಿಂಟ್ ಅನ್ನು ಪರಿಭ್ರಮಣೆಯನ್ನು ಪೂರ್ಣಗೊಳಿಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ.
- ನಗರಗುಂದದಲ್ಲಿರುವ ಅಂಚೆ ಕಚೇರಿಯ ಸುತ್ತಾ ಹಚ್ಚ ಹಸಿರಿನಿಂದ ಕಂಗೊಳಿಸುವ ಆವರಣ, ಅಚ್ಚುಕಟ್ಟಾಗಿ ಹರಡಿಕೊಂಡಿರುವ ವಿಶಾಲ ಮೈದಾನ, ಮುಗಿಲು ಚುಂಬಿಸುವ ರೀತಿ ಬೆಳೆದು ನಿಂತಿರುವ ಮರಗಳು, ದೇವರು ಬಂದವರಿಗೆ ತಂಗಾಳಿ ನೀಡುವ ಹಲವು ಗಿಡಗಳ ತಾಣ, ನೋಡುಗರ ಕಣ್ಣಿನ ಸೆಳೆಯುವ ಸುಂದರ ಹೂಗಳ ಉದ್ಯಾನವನ್ನು ರೂಪಿಸಿದವರು, ಮರಿತಿಮ್ಮಪ್ಪ ಕರಿಗಾರ ಎಂಬ ಅಂಚೆ ಸಿಬ್ಬಂದಿ.
- ಸತೀಶ್ ಕುಮಾರ್ ಗುಪ್ತಾ ಎನ್ನುವವರು 14 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಂತೆಯೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಕ್ರಿಮಿನಲ್ ಜಸ್ಟೀಸ್, ಇಂಟರ್ ನ್ಯಾಷನಲ್

- ಬಿಸಿನೆಸ್ ಆಪರೇಷನ್, ಬಿಸಿನೆಸ್ ಲಾ ಮತ್ತು ಮಾನವ ಹಕ್ಕುಗಳ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ, ಸೈಬರ್ ಕಾನೂನಿನಲ್ಲಿ ಡಿಪ್ಲೊಮಾ ಮತ್ತು ಆಹಾರ ಮತ್ತು ಪೋಷಣೆಯನ್ನು ಪಡೆದು ದಾಖಲೆ ನಿರ್ಮಿಸಿದ್ದು, ಅವರ ಸನ್ನಡತೆಗಾಗಿ ಬಿಡುಗಡೆ ಮಾಡಲಾಗಿದೆ.
- ಇದೇ ಜೂ. 5ರಂದು ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಖಗೋಳ ವಿಜ್ಞಾನಿ ಸುನೀತಾ ವಿಲಿಯಮ್ಸ್ ಅವರು ಹಿಂದಿರುಗಬೇಕಿದ್ದ ವಾಹನದಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಭೂಮಿಗೆ ಹಿಂದಿರುಗುವುದು ಕಷ್ಟಕರವಾಗಿದ್ದು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದುಕೊಳ್ಳುವಂತಾಗಿದೆ.
- ಸಿಂಗಾಪುರದ ಆಹಾರ ಪ್ರಾಧಿಕಾರ ಮಿಡತೆಗಳು ಮತ್ತು ಹುಳುಗಳ 16 ಪ್ರಭೇದಗಳನ್ನು ಆಹಾರದ ಬಳಕೆಗೆ ಅನುಮೋದಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಈ ಕೀಟಗಳ ಆಹಾರ ದೊರೆಯಲಿದೆ.
- ಕೇರಳದ ಚಿಂಗಲಾಯಿಯ ರಬ್ಬರ್ ತೋಟವೊಂದರಲ್ಲಿ ಮಹಿಳಾ ಕಾರ್ಮಿಕರು ಕೃಷಿ ಹೊಂಡ ಅಗೆಯುವಾಗ ಚಿನ್ನದ ಆಭರಣಗಳು ಮತ್ತು ಹಳೆಯ ನಾಣ್ಯಗಳು ತುಂಬಿದ್ದ ಪಾತ್ರೆ ದೊರೆತಿದೆ.

ಹಿ ದು ಗ ರ ಅ ನಿ ಸಿ ಕೆ . . .



ಅದು ಹೇಗೆ ಸಾಧ್ಯ? : ಜಿಎಸ್‌ಟಿ ಜಾರಿಗೆ ಬಂದ 7 ವರ್ಷಗಳಲ್ಲಿ ರಾಜ್ಯಗಳ ಆದಾಯಕ್ಕೆ ಹೊಡೆತ ಬಿದ್ದಿದ್ದು, ಪರಿಹಾರವನ್ನು ಇನ್ನೂ ಕೆಲ ವರ್ಷ ಮುಂದುವರಿಸಬೇಕು ಎಂದು ರಾಜ್ಯಗಳು ಒತ್ತಡ ಹಾಕಿವೆ. ಆದರೆ, ಪರಿಹಾರವನ್ನು ನೆಚ್ಚಿಕೊಳ್ಳದೇ, ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ವಿತ್ತ ಸಚಿವ ಹೇಳುತ್ತಾರೆ. ಎಲ್ಲ ಬಗೆಯ ತೆರಿಗೆಗಳು ಜಿಎಸ್‌ಟಿ ವ್ಯಾಪ್ತಿಯಲ್ಲಿರುವಾಗ ಅದು ಹೇಗೆ ಸಾಧ್ಯ?

►► ಲಕ್ಷ್ಮೀಕಾಂತ ರೆಡ್ಡಿ ಎಂ., ಚಿಕ್ಕಬಳ್ಳಾಪುರ

ಜವಾಬ್ದಾರಿ ಎನ್ನುವುದನ್ನು ಅರಿಯಲಿ : ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿಯಾದರೂ ಭದ್ರಾ ಮೇಲ್ಪಂಡೆ ಯೋಜನೆಗೆ ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿರುವ ರೂ. 5,300 ಕೋಟಿ ಅನುದಾನ ಬಿಡುಗಡೆ ಮಾಡಿ ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಿ. ಬಜೆಟ್‌ನಲ್ಲಿ ಮಾಡಿದ ಯಾವುದೇ ಯೋಜನೆಗೆ ಬದ್ಧರಾಗಿರಬೇಕಾದ್ದು ಸರ್ಕಾರದ ಜವಾಬ್ದಾರಿ ಎನ್ನುವುದನ್ನು ಅರಿಯಲಿ.

►► ಅಮರೇಶ್ ನಾಯಕ್ ಕೆ., ಕಾರವಾರ

ಸಂಪಾದಕರು :

ಪುಂಡಲಿಕ್ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.